



ಎಲೆಕ್ಟ್ರಾನ್ ಪ್ರವಾಹದ ಕೆಳಗೇ ಇದೆ, ರಾಕೆಟ್ ಹಾರಿಸಲು ಅದೇ ಸೂಕ್ತ ಜಾಗ ಎಂಬ ಅಭಿಪ್ರಾಯ ಬಲವಾಗಿತ್ತು.

ಅದರೆ ಕರುನಾಗಪಲ್ಲಿಯ ಬಳಿಯ ವೆಲ್ಲಾನತ್ತುರುತನ್ನು ‘ವೇಟ್ ಎಲಿಫೆಂಟ್ ಸ್ಟ್ರಾಂಡ್ ಬಾರ್’ (ಒಬ್ಬ ಆನೆಯ ದ್ವಿಪ) ಎಂದು ಕರೆಯುತ್ತಿದ್ದುರಿಂದ, ಅಲ್ಲಿನ ರಾಕೆಟ್ ಉಡಾಯಿಸುವ ಮಾತೇ ಇಲ್ಲ ಎಂದು ನಿರ್ಧರಿಸಿದ ಸಾರಾಭಾಯ್ ತಂಡ ಕೊನೆಗೆ ‘ತುಂಬಾ’ವ್ಯೇ ಅಯ್ಯಿ ಮಾಡಿಕೊಂಡಿತು. ತುಂಬಾಗೆ ಹತ್ತಿರದಲ್ಲಿಯೇ ವಿಮಾನ ನಿಲ್ಲಾಣಿವಿದ್ದುದು ಅನುಕೂಲವೇ ಆಗಿತ್ತು. ಪಕ್ಕದಲ್ಲಿ ಸಮುದ್ರವಿದ್ದುರಿಂದ ಅಕ್ಷಾತ್ತಾಗಿ ಬಾಸ್ಕರ್ ಹತ್ತದಲ್ಲಿ ರಾಕೆಟ್ ವಿಭಾಗದರೂ ಅಡ್ಡಿ ಇಲ್ಲ ಎನ್ನುವ ಅಭಿಪ್ರಾಯವಿತ್ತು. ತಂಬಾವನ್ನು ಉಡಾವಣ್ಣ ತಾಣವನ್ನಾಗಿ ಆಯ್ಯಿಕೊಳ್ಳಲು ಭಾರತಕ್ಕ ನವ್ಯಾದ್ ಕಾರಣಗಳಿಂದಿರುವ ಭಾರತಕ್ಕ ಮಳೆ ತರುತ್ತಿರುವ ಮಾನ್ಯನ್ ಮಾರುತಗಳು

ದೇಶ ಪ್ರವೇಶಿಸುವುದು ದಕ್ಷಿಣ ಕೇರಳದ ತಿರುವನಂತಪುರದ ಭಾಗದ ಮೂಲಕೇ ಆದುದರಿಂದ ಹವಾಮಾನ ಅಧ್ಯಯನಕ್ಕೆ ಬೇಕಾದ ಸವಲತ್ತು ಸಿಗುತ್ತಿತ್ತು. ಉಡಾವಣೆಗೆ ನಿಗದಿಪಡಿಸಿದ ತಂಬಾ, ರೈಲು ಸೌಲಷ್ಟ್ರ ಮತ್ತು ಸಾಗರ ತೀರ ಎರಡಕ್ಕೂ ಹತ್ತಿರವಿತ್ತು.

ವಿಕ್ರಂ ಸಾರಾಭಾಯ್ಗೆ ವಿದೇಶದ ವಿಚಾನಿಗಳು ಮತ್ತು ವಿಚಾನ ಸಂಸ್ಥೆಗಳ ಜೊತೆ ಉತ್ತಮ ಬಾಂಧುವಿದ್ದುರಿಂದ ಘೂಸ್ನ್, ರಷ್ಯಾ, ಅಮೆರಿಕಾ ಬೇಕಾದ ಸಹಾಯ ಮಾಡಲು ಮುಂದೆ ಬಂದವು. ರಾಷ್ಟ್ರಾದ ‘ಹೈಡ್ರೋಮೆಟರಿಯೋಲಾಜಿಕಲ್ ಸರ್ವಿಸ್’ನವರು ರಾಕೆಟ್ ಹಾರುವಾಗ ಉಂಟಾಗುವ ಕಂಪನ ನಿಯಂತ್ರಿಸುವ ವೈಬ್ರೆಂಜನ ಟೆಂಬಲ್ ಮತ್ತು ಹೆಲಿಕಾಪ್ಟರ್ ನೇಡಿದ್ದರು. ‘ನಾಸಾ’ದವರು ನಾಲ್ಕು ಸ್ನೇಕೆ ಲಪಾಚೆ ರಾಕೆಟ್‌ನ್ನು ನೀಡಿದ್ದರು. ಲಾಂಕ್ ಟ್ರೈಲರ್, ಕ್ರಾಮ್ ಮತ್ತು ತಯಾರಿ ಪಡೆದ

ಬಾಹ್ಯಕಾಶ ಕ್ಷೇತ್ರದಲ್ಲಿ ಭಾರತದ ತೊಡಲು ಹೆಚ್ಚಿಗಳ ಸಂದರ್ಭದಲ್ಲಿ, ಭಾರತೀಯ ವಿಚಾನಿಗಳು ಅಮೆರಿಕದ ‘ನಾಸಾ’ದಲ್ಲಿ ತರಬೇತಿ ಪಡೆದಿದ್ದರು. ಆ ಸಂದರ್ಭದಲ್ಲಿ ಭಾರತೀಯ ತಂಡದೊಂದಿಗೆ ಪಾಕಿಸ್ತಾನದ ವಿಚಾನಿಗಳೂ ಬಾಹ್ಯಕಾಶ ತಂತ್ರಜ್ಞನದ ತರಬೇತಿ ಪಡೆಯುವಾಗ ಇವರ ತಂಡದಲ್ಲಿ ಪಾಕಿಸ್ತಾನದ ವಿಚಾನಿಗಳೂ ಇದ್ದರು.

ಹಲವು ಭಾರತೀಯ ಎಂಬೆಸಿಯರುಗಳನ್ನು ನೆರವಿಗೆ ನೀಡಿಸಿತ್ತು. ‘ನಾಸಾ’ದಲ್ಲಿ ತರಬೇತಿ ಪಡೆದ ಅರವತ್ತು ಶತಮಾನ, ಶಿಶ್ರೂರಂದಾಸ್, ಪ್ರಕಾಶ ರಾವ್, ರಾಮಕೃಷ್ಣರಾವ್, ಪ್ರಮಾದ್ ಕಾಳೆ, ಎಪ್ಪಿ ಅಬ್ಬುಲ್ ಕಲಾಂ, ಮುಸ್ತೇಸ್ಲೋಟ್ ವಿವಿಯಂದ ಪಿಪ್ಪೊ.ಡಿ. ಪಡೆದಿದ್ದ ಹೆಚ್ಚು ಮೂಲಕ್ಕಿಂತಿರುವ ಅವರ ತಂಡ ರಾಕೆಟ್ ಉಡಾವಣೆಗೆ ಆರು ತಿಂಗಳ ಕಾಲ ತಂಬಾದಲ್ಲೇ ವಾಸ್ತವ್ಯ ಹೂಡಿತ್ತು. ವೀರೇವಾವೆಂದರೆ ‘ನಾಸಾ’ದಲ್ಲಿ ಬಾಹ್ಯಕಾಶ ತಂತ್ರಜ್ಞನದ ತರಬೇತಿ ಪಡೆಯುವಾಗ ಇವರ ತಂಡದಲ್ಲಿ ಪಾಕಿಸ್ತಾನದ ವಿಚಾನಿಗಳೂ ಇದ್ದರು.

### ಇಂದಿರಾ ಲಾಂಕ್ ಮತ್ತು

#### ವಿಚಾನಿಗಳ ತಾಕಲಾಟ

ಅಮೆರಿಕದಿಂದ ಬಂದಿದ್ದ ವಿಚಾನಿಗಳೂ ರಿಗ್ಸ್ ಕೇರಳ ಸಮುದ್ರ ತೀರದ ಹವಾಗುಣ ಮತ್ತು ಅಲ್ಲಿನ ಉಂಟಾಗಿರುವ ಹಿಡಿಸುತ್ತಿರಲಿಲ್ಲ. ತಂಬಾದಲ್ಲಿ ಒಂದೇ ಒಂದು ಹೋಟೆಲ್ ಇರಲಿಲ್ಲ. ಬೆಂಗಿನ ತಿಂಡಿಯನ್ನು 34 ಕಿ.ಮೀ. ದೂರದ ಥಂಪನೂರಿನ ರೈಲ್ ಸ್ಟೇಷನ್ ಕ್ರಾಂಟೀನಲ್ಲಿ ತೀಂಡು, ಮಧ್ಯಾಂತರ ಉಂಟಿವನ್ನು ಪಾರ್ಕಲ್ ತಂಡ ತಿನ್ನುತ್ತಿರುತ್ತದ್ದು. ಒಡಾಡಲು ಕಾರು-ಬ್ಯೂಕಿಂಗ್‌ಲೆಲ್ಲಿ. ಇದ್ದ ಒಂದೇ ಒಂದು ಜೆಪ್ಪು ವಿದೇಶದಿಂದ ಬರುವ ಅತಿಭಿಂಳಣ್ಣ ವಿಮಾನ ಮತ್ತು ರೈಲ್ ನೀಲಾಂಡಿದ ಕರೆತರುವುದು, ಕಳಿಸುವುದು, ಲಾಂಚಿಂಗ್ ಪ್ರಾರ್ಡ್ ಬಳಿ ಕರೆದೊಯ್ಯುವುದಕ್ಕೆ ಮೀಸಲಾಗಿತ್ತು. ರಾಕೆಟ್‌ಗೆ ಬೇಕಾದ ಸಲಕರಣೆಗಳೂ ಕೆಲವು ಸಲಾಹಿತರಿಂದ ಬರುತ್ತಿದ್ದವು. ರಾಕೆಟ್‌ನ ಭಾಗ, ಹೇಲ್‌ಲೈಂಡ್‌ಗಳನ್ನು ಸೈಕಲ್‌ನ ಹಿಂದಿನ ಕ್ರಾರಿಯಾನಲ್ಲಿ ಸಾಗಿಸುವ ದೃಶ್ಯ ಸಾಮಾನ್ಯವಾಗಿದ್ದವು. ರಾತ್ರಿ ಇಂದಿರಾಭಾವನ್ ಲಾಂಕ್ ನಲ್ಲಿ ತಂಗುತ್ತಿದ್ದ ವಿಚಾನಿಗಳು, ಅಲ್ಲಿನ ಸೊಳ್ಳೆ, ಕರಾವಳಿಯ ಬಿಸಿಲು ಮತ್ತು ಸೆಕೆಗೆ ಕಂಗಾಲಾಗಿ ಹೋಗಿದ್ದರು.

ಕಡಲ ತೀರದ ಮೀನುಗಾರ ಕುಟುಂಬಗಳವರ್ಬಾರೂ ಪ್ರಾಂಟು ಶಟ್ಟು ಧರಿಸುತ್ತಿರಲಿಲ್ಲ. ಬಿಸಿಲು ಮತ್ತು ಲುಂಗಿಯಲ್ಲಿರುತ್ತಿದ್ದ ಗಂಡಸರು ಪ್ರಾಂಟು ಶಟ್ಟು ಹಾಕಿದ ಯಾರೇ ಕಂಡರೂ ಅವರನ್ನು ‘ರಾಕೆಟ್ ಮನುಷ್ಯರು’ ಎಂದು ಕರೆಯುತ್ತಿದ್ದರು.